



2053/0602/1002

**III/VI Semester 3 Year LL.B./VII Semester 5 Year B.Com.LL.B./B.A.LL.B.
(Maj.-Min. System)/B.B.A.LL.B./X Semester 5 Year B.A.LL.B./ B.B.A.LL.B.
Examination, April/May 2022 (Dec. 2021)
LAW OF TAXATION**

Duration : 3 Hours

Max. Marks : 100

- Instructions :**
1. Answer Q. No. 9 and any five of the remaining questions.
 2. Q. No. 9 carries 20 marks and remaining question carry 16 marks each.
 3. Answer should be written either in English or Kannada completely.

Q. No. 1. Explain the various permissible deductions under the Income Tax Act, 1961.

Marks : 16

ಆದಾಯ ತೆರಿಗೆ ಅಧಿನಿಯಮ, 1961 ರ ಅಡಿಯಲ್ಲಿ ಅನುಮತಿಸಲಾದ ವಿವಿಧ ಸಕಾರದ ಕಡತಗಳನ್ನು ವಿವರಿಸಿ.

Q. No. 2. Explain annual value of house property and deductions from house property.

Marks : 16

ಮನೆ ಸ್ವತ್ತಿನ ವಾರ್ಷಿಕ ಮೌಲ್ಯ ಮತ್ತು ಮನೆ ಸ್ವತ್ತಿನ ಆದಾಯದ ಮೇಲಿನ ಕಡತಗಳನ್ನು ವಿವರಿಸಿ.

Q. No. 3. Explain the provisions relating to set-off and carry forward of losses.

Marks : 16

ನಷ್ಟದ ವಜಾವಿಟ್ಟು ಮತ್ತು ಮುಂದೆಕೊಯ್ಯುವುದು ಸಂಬಂಧಿಸಿದ ಉಪಬಂಧಗಳನ್ನು ವಿವರಿಸಿ.

Q. No. 4. Explain the various authorities under Income Tax Act and powers and functions.

Marks : 16

ಆದಾಯ ತೆರಿಗೆ ಅಧಿನಿಯಮ ಅಡಿಯಲ್ಲಿ ಬರುವ ವಿವಿಧ ಪ್ರಕಾರದ ಅಧಿಕಾರಿಗಳು ಮತ್ತು ಅವರ ಅಧಿಕಾರ ಹಾಗೂ ಕಾರ್ಯಗಳನ್ನು ವಿವರಿಸಿ.

Q. No. 5. Explain the procedure for clearance of imported goods under Custom Act.

Marks : 16

ಸೀಮಾ ಸುಂಕ ಅಧಿನಿಯಮ ಅಡಿಯಲ್ಲಿ ಆಮದು ಮಾಡಿಕೊಂಡ ಸರಕುಗಳನ್ನು ತೆಗೆದುಕೊಂಡು ಹೋಗುವಿಕೆಯ ಬಗೆಗಿನ ವಿಧಿ-ವಿಧಾನಗಳನ್ನು ವಿವರಿಸಿ.

Q. No. 6. Explain the dual model of GST.

Marks : 16

ಜಿ.ಎಸ್.ಟಿ. ಯ ದ್ವಿಪದ್ಧತಿಗಳ ಕುರಿತು ವಿವರಿಸಿ.

P.T.O.



Q. No. 7. Explain the provisions relating to registration under GST.

Marks : 16

ಸರಕು ಮತ್ತು ಸೇವೆಗಳ ತೆರಿಗೆ ಅಡಿಯಲ್ಲಿ ನೋಂದಣಿಗಾಗಿ ಇರುವ ಉಪಬಂಧಗಳನ್ನು ವಿವರಿಸಿ.

Q. No. 8. Write short note on **any two** of the following :

Marks : 2×8=16

ಈ ಕೆಳಗಿನ ಯಾವುದಾದರೂ ಎರಡನ್ನು ಕುರಿತು ಟಿಪ್ಪಣಿ ಬರೆಯಿರಿ :

(a) Difference between tax and cess.

ತೆರಿಗೆ ಮತ್ತು ಸೆಸ್ ಮಧ್ಯೆ ಇರುವ ವ್ಯತ್ಯಾಸ ತಿಳಿಸಿ.

(b) Appeal.

ಮೇಲ್ಮನವಿ.

(c) Baggage.

ಸರಂಜಾಮು.

Q. No. 9. Solve **any two** of the following problems :

Marks : 2×10=20

ಈ ಕೆಳಗಿನ ಯಾವುದಾದರೂ ಎರಡು ಸಮಸ್ಯೆಗಳನ್ನು ಪರಿಹರಿಸಿ :

(a) Ramesh an Indian citizen on agriculturist. In the previous year he purchased an agricultural land in Australia and received agricultural income. In the assessment year concerned he was asked to pay tax on that income. Advice him suitably.

ರಮೇಶ ಎಂಬ ಭಾರತದ ಪ್ರಜೆಯು ಒಬ್ಬ ಕೃಷಿಕನಾಗಿದ್ದು, ಕಳೆದ ಹಿಂದಿನ ವರ್ಷದಲ್ಲಿ ಅವನು ಆಸ್ಟ್ರೇಲಿಯಾದಲ್ಲಿ ಕೃಷಿ ಭೂಮಿಯನ್ನು ಖರೀದಿಸುತ್ತಾನೆ ಮತ್ತು ಆದಾಯ ಕೂಡ ಗಳಿಸುತ್ತಾನೆ. ಆದಾಯ ನಿರ್ಧರಿಸುವ ವರ್ಷದಲ್ಲಿ ಕೃಷಿ ಆದಾಯದ ಮೇಲೆ ಕೂಡ ತೆರಿಗೆ ಕಟ್ಟಬೇಕೆಂದು ಕೇಳಲಾಯಿತು. ಅವನಿಗೆ ಸೂಕ್ತವಾದ ಸಲಹೆ ನೀಡಿ.

(b) Draw a format determining the taxable income from capital gains.

ಬಂಡವಾಳ ಗಳಿಕೆಯಿಂದ ಬರುವ ಆದಾಯವನ್ನು ನಿರ್ಧರಿಸಲು ಇರುವ ನಮೂನೆಯನ್ನು ಬರೆಯಿರಿ.

(c) Draw a format determining the taxable income from salary.

ವೇತನದಿಂದ ಬರುವ ಆದಾಯವನ್ನು ನಿರ್ಧರಿಸಲು ಇರುವ ನಮೂನೆಯನ್ನು ಬರೆಯಿರಿ.